

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಆಂಡಾಳ್ ಅರುಳಿಚ್ಚೆಯ್
|| ನಾಮಮಾಯಿರಂ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ನಾಮಮಾಯಿರಂ ||

ಶಿಱುಮಿಯರ್ ಮಾಯನೈ ತ್ತಂ “ಶಿಱ್ಱಿಲ್ ಶಿದೈಯೇಲ್ !” ಎನಲ್

‡ನಾಮಂ ಆಯಿರಂ ಏತ್ತ ನಿನ್ಱ * ನಾರಾಯಣಾ ! ನರನೇ ! * ಉನ್ನೈ
ಮಾಮಿ ತರ್ ಮರ್ಗ್ ಆಗ ಪ್ಪೆಱ್ಱಾಲ್ * ಎಮಕ್ಕು ವಾದೈ ತವಿರುಮೇ *
ಕಾರ್ಮ ಪೋದರು ಕಾಲಂ ಎನ್ನು * ಪಂಗುನಿ ನಾಳ್ ಕಡೈ ಪಾರಿತ್ತೋಂ *
ತೀಮೈ ಶೆಯ್ಯುಂ ಶಿರೀದರಾ ! * ಎಂಗಳ್ ಶಿಱ್ಱಿಲ್ ವಂದು ಶಿದೈಯೇಲೇ (೧)

ಇನ್ನು ಮುಱ್ಱುಂ ಮುದುಗು ನೋವ * ಇರುಂದಿಱೈತ್ತ ಇಚ್ಚಿಱ್ಱಿಲೈ *
ನನ್ನುಂ ಕಣ್ಣುಱಿ ನೋಕ್ಕಿ * ನಾಂ ಕೊಳುಂ ಆರ್ವಂತನ್ನೈ ತ್ತಣಿಗಿಡಾಯ್ *
ಅನ್ನು ಬಾಲರ್ಕ್ಕ ಆಗಿ * ಆಲಿಲೈ ಮೇಲ್ ತುಯಿನ್ಱ ಎಂ ಆದಿಯಾಯ್ ! *
ಎನ್ನುಂ ಉನ್ಱನಕ್ಕಿಂಗಳ್ ಮೇಲ್ * ಇರಕ್ಕಂ ಎಲಾದದೆಂ ಪಾವಮೇ (೨)

ಕುಂಡು ನೀರ್ ಉಱೈ ಕೋಳರೀ ! * ಮದ
ಯಾನೈ ಕೋಳ್ ವಿಡುತ್ತಾಯ್ ! * ಉನ್ನೈ -
ಕ್ಕಂಡು ಮಾಲ್ ಉಱುವೋಂಗಳೈ * ಕ್ಕಡೈ -
ಕ್ಕಣ್ಣಳಾಲ್ ಇಟ್ಟು ವಾದಿಯೇಲ್ *
ವಂಡಲ್ ನುಣ್ ಮಣಲ್ ತೆಳ್ಳಿ * ಯಾಂ ವಳೈ -
ಕ್ಕೈಗಳಾಲ್ ಶಿರಮ ಪ್ಪಟ್ಟೋಂ *
ತೆಣ್ ತಿರೈಕ್ಕಡಲ್ ಪಳ್ಳಿಯಾಯ್ ! * ಎಂಗಳ್
ಶಿಱ್ಱಿಲ್ ವಂದು ಶಿದೈಯೇಲೇ (೩)

ಪೆಯ್ಯು ಮಾ ಮುಗಿಲ್ ಪೋಲ್ ವಣ್ಣಾ ! * ಉನ್ಱರ್
ಪೇಚ್ಚುಂ ಶೆಯ್ಯೆಯುಂ * ಎಂಗಳೈ

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱಿ like ಱ್ರಿ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ . It is, however, colloquially acceptable to pronounce the clusters ಱ್ಱ and ನ್ಱ್ಱ as ತ್ತ and ನ್ನ, respectively.

ಮೈಯಲ್ ಏಱ್ಱಿ ಮಯಕ್ಕ * ಉನ್ ಮುಗಂ
 ಮಾಯ ಮಂದಿರಂ ತಾನ್ ಕೋಲೋ *
 ನೊಯ್ಯರ್ ಪಿಳ್ಳೈಗಳ್ ಎನ್ನದಱ್ಱು * ಉನ್ನೈ
 ನೋವ ನಾಂಗಳ್ ಉರೈಕ್ಕಿಲೋಂ *
 ಶೆಯ್ಯ ತಾಮರೈ ಕ್ಕಣ್ಣಿನಾಯ್ ! * ಎಂಗಳ್
 ಶಿಱ್ಱಿಲ್ ವಂದು ಶಿದೈಯೇಲೇ (೪)

ವೆಳ್ಳೈ ನುಣ್ ಮಣಲ್ ಕೊಂಡು * ಶಿಱ್ಱಿಲ್ ವಿಚಿತ್ತಿರ ಪ್ಪಡ * ವೀದಿ ವಾಯ್ -
 ತ್ತೆಳ್ಳಿ ನಾಂಗಳ್ ಇಱ್ಱೈತ್ತ ಕೋಲಂ ಅಱ್ಱಿತ್ತಿ ಯಾಗಿಲುಂ * ಉನ್ಱ ಮೇಲ್ *
 ಉಳ್ಳಂ ಓಡಿ ಉರುಗಲಲ್ಲಾಲ್ * ಉರೋಡಂ ಒನ್ನುಂ ಇಲೋಂ ಕಂಡಾಯ್ *
 ಕಳ್ಳ ಮಾದವಾ ! ಕೇಶವಾ ! * ಉನ್ ಮುಗತ್ತನ ಕಣ್ಗಳ್ ಅಲ್ಲವೇ ! (೫)

ಮುಱ್ಱಿಲಾದ ಪಿಳ್ಳೈಗಳೋಂ * ಮುಲೈ
 ಪೋಂದಿಲಾ ತೋಮೈ * ನಾಳೊಱುಂ
 ಶಿಱ್ಱಿಲ್ ಮೇಲ್ ಇಟ್ಟು ಕೊಂಡು * ನೀ ಶಿಱ್ಱಿ -
 ದುಂಡು ತಿಣ್ಣಿನ ನಾಂ ಅದು
 ಕಱ್ಱಿಲೋಂ * ಕಡಲೈ ಅಡೈತ್ತರ -
 ಕ್ಕರ್ ಕುಲಂಗಳೈ * ಮುಱ್ಱವುಂ
 ಶೆಱ್ಱು * ಇಲಂಗೈಯೈ ಪ್ಪೂಶಲ್ ಆಕ್ಕಿಯು
 ಶೇವಗಾ ! * ಎಮ್ಮೈ ವಾದಿಯೇಲ್ (೬)

ಭೇದನನಗ್ಗಿವಾರ್ಗಳೋಡು * ಇವೈ ಪೇಶಿನಾಲ್ ಪೆರಿದಿನ್ ಶುವೈ *
 ಯಾದುಂ ಒನ್ನಱಿಯಾದ ಪಿಳ್ಳೈಗಳೋಮೈ * ನೀ ನಲಿಂದೆ ಪರ್ಯ *
 ಓದ ಮಾ ಕಡಲ್ ವಣ್ಣಾ ! * ಉನ್ ಮಣವಾಟ್ಟಿ ಮಾರೊಡು ಶೂಱುಱುಂ *
 ಶೇತು ಬಂದಂ ತಿರುತ್ತಿನಾಯ್ ! * ಎಂಗಳ್ ಶಿಱ್ಱಿಲ್ ವಂದು ಶಿದೈಯೇಲೇ (೭)

ವಟ್ಟಿ ವಾಯ್ ಚ್ಚಿಱು ತೊದೈಯೋಡು *
 ಶಿಱುಶುಳಕುಂ ಮಣಲುಂ ಕೊಂಡು *
 ಇಟ್ಟಮಾ ವಿಳ್ಳೈಯಾಡು ವೋಂಗಳೈ *
 ಶಿಱ್ಱಿಲ್ ಈಡಱಿತ್ತೈ ಪರ್ಯ *
 ತೊಟ್ಟುದೈತ್ತು ನಲಿಯೇಲ್ ಕಂಡಾಯ್ *

ಶುಡರ್ ಚ್ಚಕ್ಕರಂ ಕೈಯಿಲ್ ಏಂದಿನಾಯ್ *
 ಕಟ್ಟಿಯುಂ ಕೈತ್ತಾಲ್ ಇನ್ನಾಮೈ *
 ಅಱಿದಿಯೇ ಕಡಲ್ ವಣ್ಣನೇ ! (೮)

ಮುಱ್ಱತ್ತೂಡು ಪುಗುಂದು * ನಿನ್ ಮುಗಂ
 ಕಾಟ್ಟಿ ಪ್ಪುನ್ಮುಱುವಲ್ ಶೆಯ್ದು *
 ಶಿಱ್ಱಿಲೋಡೆಂಗಳ್ ಶಿಂದೈಯುಂ * ಶಿದೈ -
 ಕ್ಕ ಕ್ಕಡವೈಯೋ ಗೋವಿಂದಾ *
 ಮುಱ್ಱ ಮಣ್ಣೆಡಂ ತಾವಿ * ವಿಣ್ಣುಱಿ
 ನೀಂಡಳಂದು ಕೊಂಡಾಯ್ * ಎಮ್ಮೈ -
 ಪ್ಪಱ್ಱಿ ಮೆಯ್ ಪ್ಪಿಣಕ್ಕಿಟ್ಟಕ್ಕಾಲ್ * ಇಂದ -
 ಪ್ಪಕ್ಕಂ ನಿನ್ನವರ್ತೆ ಶೋಲ್ಲಾರ್ (೯)

‡ಶಿದೈ ವಾಯ್ ಅಮುದಂ ಉಂಡಾಯ್ ! * ಎಂಗಳ್
 ಶಿಱ್ಱಿಲ್ ನೀ ಶಿದೈಯೇಲ್ ಎನ್ನು *
 ವೀದಿವಾಯ್ ವಿಳೈಯಾಡುಂ * ಆಯರ್
 ಶಿಱುಮಿಯರ್ ಮಱಲೈ ಚ್ಚೊಲ್ಲೈ *
 ವೇದ ವಾಯ್ ತ್ತೊಱಿಲಾರ್ಗಳ್ ವಾಱ್ * ವಿಲ್ಲಿ -
 ಪುತ್ತೂರ್ ಮನ್ ವಿಟ್ಟುಶಿತ್ತನ್ ತನ್ *
 ಕೋದೈ ವಾಯ್ ತ್ತಮಿಱ್ ವಲ್ಲವರ್ * ಕುಱೈ -
 ವಿನ್ನಿ ವೈಗುಂದಂ ಶೇವರ್ತೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||